



I Semester B.Com. Examination, November/December 2016
(F + R) (CBCS) (2014-15 and Onwards)
COMMERCE
Financial Accounting – I

Time : 3 Hours

Max. Marks : 70

Instruction : Answer should be written **completely** either in **English** or in **Kannada**.

SECTION – A

1. Answer **any five** sub-questions. Each sub-question carries **two** marks. (5×2=10)
- Mention any two objectives of accounting.
 - List any four accounting standards.
 - Mention any four disadvantages of Single Entry System.
 - What is pure single entry system ?
 - Give the meaning of down payment.
 - What is royalty ?
 - What do you mean by purchase consideration ?

SECTION – B

Answer **any three** questions. Each question carries **six** marks. (3×6=18)

2. Briefly discuss the users of accounting information.
3. From the following information calculate opening stock :

	Rs.
Purchases during the year	55,000
Sales during the year	1,25,000
Closing stock	18,000
Manufacturing expenses	12,000
Carriage inward	2,000
Rate of gross profit was 25% on cost	

P.T.O.



4. Calculate the amount of interest and principal included in each instalment.
 Cash price Rs. 2,00,000
 Down payment Rs. 50,000
 Balance in three instalments of Rs. 60,000 each payable at the end of each year.
5. Prepare an Analysis Table from the following details :
 Royalty payable Rs. 0.50 per ton of output
 Minimum rent Rs. 7,500 P.A.
 Shortworkings are recoverable during the first three years of the lease only
 Output during the first three years 10000, 14000 and 18000 tons respectively.
6. Calculate the amount of Purchase Consideration from the following :
 The purchasing company agreed to issue 30000 equity shares of Rs. 10 each at a premium of 10%, 1000, 8% preference shares of Rs. 100 each at par, 1000 6% debentures of Rs. 100 each at a discount of 10% and pay cash equal to 25% of the total purchase consideration.

SECTION - C

Answer **any three** questions. **Each** question carries **fourteen** marks. (3×14=42)

7. Mr. Tejas does not maintain proper books of accounts. From the following information, prepare Trading and Profit and Loss A/c for the year ended 31-3-2016 and the Balance Sheet as on that date.

Assets and Liabilities	1-4-2015	31-3-2016
	Rs.	Rs.
Debtors	18,000	25,000
Stock	9,800	13,200
Furniture	1,000	1,500
Creditors	6,000	4,500
Cash on hand	5,000	?



Analysis of other transactions are :

	Rs.
Cash collected from Debtors	60,800
Cash paid to Creditors	44,000
Salaries	12,000
Rent	1,500
Office expenses	1,800
Drawings	3,000
Foreign capital introduced	2,000
Cash sales	1,500
Cash purchases	5,000
Discount received	700
Discount allowed	300
Return inward	1,000
Bad debts	200

8. Raman purchased a machine costing Rs. 2,40,000 on 1-4-2013 from Bangalore Machines Ltd. under Hire Purchase System. The terms being Rs. 60,000 down and the balance in three equal annual instalments together with interest at 20% P.A. on the outstanding cash price. Depreciation is to be charged at 15% P.A. under Diminishing Balance Method.

Prepare necessary Ledger Accounts in the books of Raman till 31-3-2016 under Asset Accrual method.

9. X Co. Ltd. took a lease from a landlord for a period of 25 years from 1-1-2010 on a royalty of Rs. 2 per ton of coal raised with a minimum rent of Rs. 20,000 and power to recoup shortworkings during the first four years of the lease. The annual output was as follows.

Year	Tons
2010	5000
2011	8000
2012	10000
2013	15000
2014	20000

Prepare Minimum Rent A/c, Royalty A/c, Shortworkings A/c and Landlord A/c.



10. A, B and C carrying on business in partnership sharing Profits and Losses in the ratio of 4 : 3 : 1 respectively. On 31-3-2016 they agreed to sell their business to a Limited Company. Their position on that date was as follows.

Liabilities	Rs.	Assets	Rs.
Sundry creditors	40,000	Freehold property	90,000
Loan	20,000	Machinery	60,000
Capitals :		Debtors	75,000
A	1,00,000	Stock	65,000
B	75,000	Cash	10,000
C	65,000		
	3,00,000		3,00,000

The company took over the following assets except cash :

Freehold property Rs. 1,10,000, Machinery Rs. 55,000, Debtors Rs. 70,000, Stock Rs. 60,000, Goodwill Rs. 20,000.

The company also agreed to pay the Creditors which were agreed at Rs. 38,500. The company paid Rs. 1,68,000 in fully paid shares of Rs. 10 each and the balance in cash. The expenses amounted to Rs. 2,500.

Prepare necessary Ledger Accounts in the books of the firm.

11. A) Calculate the cash price of an asset from the following details :

Down payment	Rs. 6,000
I instalment (payable at the end of I st quarter of the year)	Rs. 7,200
II instalment (payable at the end of II quarter of the year)	Rs. 6,900
III instalment (payable at the end of III quarter of the year)	Rs. 6,600
IV instalment (payable at the end of IV quarter of the year)	Rs. 6,300
Rate of interest = 20% P.A.	

- B) Prepare an Analysis Table from the following details :

- Minimum rent Rs. 20,000 P.A.
- Royalty payable Rs. 5.00 per ton.
- Shortworkings can be recoverable during the first 3 years of the lease only.
- The production for the past 4 years were as follows :

2012	2000 tons
2013	3000 tons
2014	4000 tons
2015	4500 tons



I Semester B.Com. Examination, November/December 2017
(F+R) (CBCS) (2014 – 15 and Onwards)
Commerce
Paper – 1.3 : FINANCIAL ACCOUNTING – I

Time : 3 Hours

Max. Marks : 70

Instruction : Answer should be written **completely** either in **English** or in **Kannada**.

SECTION – A

1. Answer any five sub-questions. Each sub-question carries two marks. (5×2=10)
- What do you mean by Accounting Standards ?
 - Mention any two objectives of Financial Accounting.
 - Bring out the meaning of short working with an example.
 - What is single entry system ?
 - State two features of hire purchase system.
 - What is Realisation Account ?
 - Mention the two methods of purchase consideration.

SECTION – B

Answer any three questions. Each question carries six marks. (3×6=18)

- Describe any three advantages and three limitations of Financial Accounting.
- Prepare an analytical table of royalties from the following details :
 - Minimum Rent ₹ 20,000 p.a.
 - Royalty ₹ 2.00 per ton of ore raised
 - Short workings are recoverable during the first 3 years of the lease only
 - The output for the first 4 years was
2013 : 2,000 tons,
2014 : 5,000 tons,
2015 : 15,000 tons,
2016 : 20,000 tons

P.T.O.



4. Ms. Venya purchases a motor car on hire purchases system. Calculate cash price of the motor car from the following.
Down payment ₹ 20,000 ; 1st yearly installment ₹ 28,000 ; 2nd yearly installment ₹ 36,000 ; 3rd yearly installment ₹ 33,000 ; Rate of interest 10 % p.a.

5. Calculate the total purchases from the following information.

Particulars	Rs.
Opening Balance of creditors	3,000
Cash paid to creditors	90,000
Goods returned to creditors	15,000
Acceptances issued to creditors	90,000
Discount allowed by creditors	2,000
Closing balance of creditors	6,000

Cash purchases during the period amounted to Rs. 50,000/-

6. Calculate the amount of purchase consideration from the following :
The purchasing Co., has agreed to issue 30,000 equity shares of ₹ 10 each at a premium of 10 %, 1,000, 8 % preference shares of ₹ 100 each at par, 1,000, 6 % debentures of ₹ 100 each at a discount of 10 % and pay cash equal to ₹ 25,000.

SECTION - C

Answer any three questions. Each question carries 14 marks.

(3×14=42)

7. On 1-1-2012 Deeksha and Company purchased a machinery under hire purchase system. The cash price was ₹ 17,000 payable as under, ₹ 2,000 on signing the agreement and the balance in 3 installments of ₹ 5,000 each together with interest at 8 % p.a. On 31st of December each year the asset is depreciated at 10 % p.a. on original cost method.

Prepare necessary Ledger Accounts in the books of Deeksha and Co., under asset accrual method.

8. Ms. Monika patented an Automatic Door Closer and granted to Ms. Suraksha the licence to manufacture and sell the Door Closers for 10 years on the following terms.

- Suraksha to pay a Royalty of ₹ 5 for every door closer sold with a minimum rent of ₹ 2,500 p.a.
- Suraksha could set off the short workings arising in any year against surplus royalties payable in the next 2 years.



- c) From the second year onwards the dead rent is agreed upon at ₹ 2,000 instead of ₹ 2,500 and all other terms being unchanged. The other details are :

Year	Sales (units)
2013	100
2014	200
2015	300
2016	500

Show ledger accounts in the books of Suraksha and Co., including minimum rent account.

9. Mr. Ridhansh, a general goods merchant does not maintain his books of accounts systematically. However the following information could be ascertained from his books of accounts for the year ended 31st March 2016.

Assets and Liabilities	Balances	
	1-4-2015	31-3-2016
	₹	₹
Plant and machinery	63,000	63,000
Stock of goods	28,000	24,500
Sundry debtors	7,000	10,500
Sundry creditors	17,500	16,310
Balance at bank	14,000	16,110

Cash Transactions during the year ended 31-3-2016 :

Particulars	₹
Wages paid	21,000
Sundry expenses	8,250
Advertisement expenses	3,920
Rent paid	8,750
Purchase expenses	8,610
Cash collected from debtors	2,88,750
Cash paid to creditors	2,25,190
Drawings	10,920

Mr. Ridhansh drew goods worth ₹ 2,730/- from the business during the year for his household purposes. The purchase returns and sales returns during the year amounted to ₹ 7,000/- and ₹ 3,500/- respectively. The plant and machinery have to be depreciated at 5 %.

Prepare Trading and Profit and Loss A/c for the year ended 31st March 2016 and also Balance Sheet on the same date.



10. Ram and Prem are partners having profit sharing ratio of 2 : 1 and their Balance Sheet as on 31-3-2017 was as follows :

Liabilities	₹	Assets	₹
Creditors	40,000	Cash in hand	300
Bills payable	10,000	Bills receivable	5,000
Ram's loan	20,000	Debtors	60,000
Ram's capital	30,000	Less : Reserve	<u>3,000</u> 57,000
Prem's capital	20,000	Stock	43,700
Reserve fund	6,000	Machinery	20,000
	1,26,000		1,26,000

They agreed to sell the business to a Limited Co. and the Co., to take over the assets and liabilities as follows :

Machinery at ₹ 16,000, Stock at ₹ 35,000, Debtors at ₹ 50,700. B/R at ₹ 5,000 and Goodwill at ₹ 6,000.

The company agreed to take over Creditors at ₹ 38,000 and B/P at ₹ 10,000. The expenses of realisation amounted to ₹ 300. The firm received ₹ 40,000 of the purchase price in ₹ 10 fully paid equity shares and the balance in cash. Distribute the shares as per original capital ratio.

Prepare the necessary Ledger Accounts in the books of the firm.

11. a) From the following details drawn from the books of Pradeeksha, you are required to ascertain the opening stock :

	₹
Purchases made during the year	22,000
Sales made during the year	33,000
Closing stock	2,000
Wages, Freight	500
Indirect expenses	700
Rate of gross profit on cost	50 %
Return inwards	3,000
Return outwards	2,000

- b) Calculate the amount of Interest included in each instalment of hire purchase system.

Cash price ₹ 1,50,000, Down payment ₹ 45,000, 3 annual instalment of ₹ 60,000, ₹ 45,000, ₹ 30,000 respectively payable at the end of each year.



ಕನ್ನಡ ಆವೃತ್ತಿ

ವಿಭಾಗ - ಎ

1. ಯಾವುದಾದರೂ 5 ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು. (5×2=10)
- ಲೆಕ್ಕಶಾಸ್ತ್ರ ಪ್ರಮಾಣಕ ಎಂದರೇನು ?
 - ಹಣಕಾಸು ಲೆಕ್ಕಶಾಸ್ತ್ರದ ಯಾವುದಾದರೂ ಎರಡು ಉದ್ದೇಶಗಳನ್ನು ತಿಳಿಸಿ.
 - ಕೊರತೆ ಉತ್ಪನ್ನದ ಅರ್ಥವನ್ನು ಒಂದು ಉದಾಹರಣೆಯ ಮೂಲಕ ತಿಳಿಸಿ.
 - ಏಕ ನಮೂದು ಪದ್ಧತಿ ಎಂದರೇನು ?
 - ಬಾಡಿಗೆ ಕೊಳ್ಳುವಿಕೆ ವಿಧಾನದ ಎರಡು ಲಕ್ಷಣಗಳನ್ನು ತಿಳಿಸಿ.
 - ವಿಲೇವಾರಿ ಖಾತೆ ಎಂದರೇನು ?
 - ಖರೀದಿ ಬೆಲೆಯನ್ನು ಕಂಡುಹಿಡಿಯುವ ಎರಡು ಪದ್ಧತಿಗಳನ್ನು ತಿಳಿಸಿ.

ವಿಭಾಗ - ಬಿ

ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 6 ಅಂಕಗಳು. (3×6=18)

- ಹಣಕಾಸು ಲೆಕ್ಕಶಾಸ್ತ್ರದ ಮೂರು ಅನುಕೂಲಗಳು ಮತ್ತು ಮೂರು ಮಿತಿಗಳನ್ನು ವಿವರಿಸಿ.
- ಈ ಕೆಳಕಂಡ ವಿವರಗಳಿಂದ ರಾಜಧನ ವಿಶ್ಲೇಷಣಾ ಪಟ್ಟಿಯನ್ನು ತಯಾರಿಸಿ:
 - ಕನಿಷ್ಠ ಬಾಡಿಗೆ ವರ್ಷಕ್ಕೆ ರೂ. 20,000
 - ರಾಜಧನ ರೂ. 2.00 ಪ್ರತಿ ಟನ್ನಿಗೆ
 - ಕೊರತೆ ಉತ್ಪಾದನೆಯನ್ನು ಗೇಣಿ ಪಡೆದ ಮೊದಲ 3 ವರ್ಷಗಳಲ್ಲಿ ಮಾತ್ರ ಹಿಂಪಡೆಯುವುದು
 - ಮೊದಲ ನಾಲ್ಕು ವರ್ಷಗಳ ಉತ್ಪಾದನೆ

2013 :	2,000 ಟನ್ನುಗಳು
2014 :	5,000 ಟನ್ನುಗಳು
2015 :	15,000 ಟನ್ನುಗಳು
2016 :	20,000 ಟನ್ನುಗಳು
- ಶ್ರೀಮತಿ ವೆನ್ಯಾ ಮೋಟಾರು ಕಾರನ್ನು ಬಾಡಿಗೆ ಕೊಳ್ಳುವಿಕೆಯ ಪದ್ಧತಿಯಲ್ಲಿ ಖರೀದಿಸಿದಳು. ಈ ಕೆಳಗಿನ ವಿವರಗಳಿಂದ ಆ ಕಾರಿನ ನಗದು ಬೆಲೆಯನ್ನು ಕಂಡುಹಿಡಿಯಿರಿ.

ಮುಂಗಡ ಹಣ ರೂ. 20,000 ; ಮೊದಲ ವಾರ್ಷಿಕ ಕಂತು ರೂ. 28,000 ; ಎರಡನೇ ವಾರ್ಷಿಕ ಕಂತು ರೂ. 36,000 ; ಮೂರನೇ ವಾರ್ಷಿಕ ಕಂತು ರೂ. 33,000 ; ಬಡ್ಡಿ ದರ ವಾರ್ಷಿಕ ಶೇ. 10.



5. ಕೆಳಗಿನ ಮಾಹಿತಿಯ ಆಧಾರದ ಮೇಲೆ "ಒಟ್ಟು ಸರಕು ಕೊಳ್ಳುವಿಕೆ" ಯನ್ನು ಕಂಡುಹಿಡಿಯಿರಿ.

ವಿವರಗಳು	ರೂ. ಗಳಲ್ಲಿ
ಧನಿಗಳ ಆರಂಭದ ಶಿಲ್ಕು	3,000
ಸಾಲಿಗರಿಗೆ ಕೊಟ್ಟ ನಗದು	90,000
ಸಾಲಿಗರಿಗೆ ವಾಪಸ್ಸು ಮಾಡಿದ ಸರಕು	15,000
ದೇಯ ಹುಂಡಿ ಖಾತೆಗೆ	90,000
ಧನಿಗಳಿಂದ ಬಂದ ಸೋಡಿ	2,000
ಧನಿಗಳ ಅಂತ್ಯದ ಶಿಲ್ಕು	6,000
ವರ್ಷದ ನಗದು ಖರೀದಿ ಮೊತ್ತ	50,000

6. ಈ ಕೆಳಗಿನ ವಿವರಗಳಿಂದ ಖರೀದಿ ಬೆಲೆಯನ್ನು ಕಂಡುಹಿಡಿಯಿರಿ.

ಖರೀದಿಸಿದ ಕಂಪನಿಯು ರೂ. 10 ಮುಖಬೆಲೆಯ 30,000 ಸಾಮಾನ್ಯ ಶೇರುಗಳನ್ನು ಶೇ. 10 ಹೆಚ್ಚುವರಿ ದರದಲ್ಲಿ ನೀಡಿತು. 1,000, ಶೇ. 8 ರ ಪ್ರಥಮ ಹಕ್ಕಿನ ಶೇರುಗಳನ್ನು ಮುಖಬೆಲೆಯ ರೂ. 100 ರಲ್ಲಿ ನೀಡಿತು. 1,000, ಶೇ. 6 ರ ರೂ. 100 ಮುಖಬೆಲೆಯ ಸಾಲಪತ್ರಗಳನ್ನು ಶೇ. 10 ರ ರಿಯಾಯಿತಿ ದರದಲ್ಲಿ ನೀಡಿತು ಮತ್ತು ನಗದು ರೂ. 25,000.

ವಿಭಾಗ - ಸಿ

ಈ ಕೆಳಗಿನ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 14 ಅಂಕಗಳು. (3×14=42)

7. 1-1-2012 ರಂದು ದೀಕ್ಷ ಮತ್ತು ಕಂಪನಿಯು ಒಂದು ಯಂತ್ರವನ್ನು ಬಾಡಿಗೆ ಕೊಳ್ಳುವಿಕೆಯ ಪದ್ಧತಿಯಲ್ಲಿ ಖರೀದಿಸಿತು. ನಗದು ಬೆಲೆ ರೂ. 17,000 ವನ್ನು ಕೊಡುವ ವಿಧಾನ, ರೂ. 2,000 ವನ್ನು ಒಪ್ಪಂದದ ವೇಳೆ ಮತ್ತು ಉಳಿದ ಹಣವನ್ನು ಮೂರು ವಾರ್ಷಿಕ ಕಂತುಗಳಲ್ಲಿ ರೂ. 5,000 ದಂತೆ ವಾರ್ಷಿಕ ಶೇ. 8 ರ ಬಡ್ಡಿಯ ಜೊತೆ ಕೊಡುವುದು. ಯಂತ್ರವನ್ನು ಪ್ರತಿ ವರ್ಷ 31 ಡಿಸೆಂಬರ್ ಶೇ. 10 ರ ದರದಲ್ಲಿ ಒರಿಜಿನಲ್ ಕಾಸ್ಟ್ ರೀತಿಯಲ್ಲಿ ಸವಕಳಿ ಮಾಡಲಾಗುವುದು.

ದೀಕ್ಷ ಮತ್ತು ಕಂಪನಿಯ ಪುಸ್ತಕದಲ್ಲಿ ಅಗತ್ಯವಾದ ಹಂತ ಹಂತವಾಗಿ ಆಸ್ತಿಯನ್ನು ಹೊಂದುವ ಪದ್ಧತಿಯಲ್ಲಿ ಸೂಕ್ತ ಖಾತೆಗಳನ್ನು ತಯಾರಿಸಿ.

8. ಶ್ರೀಮತಿ ಮೋನಿಕ ಎಂಬುವವರು ಆಟೋಮ್ಯಾಟಿಕ್ ಡೋರ್ ಕ್ಲೋಸರ್‌ನ ಪೇಟೆಂಟನ್ನು ಹೊಂದಿದ್ದು, ಶ್ರೀಮತಿ ಸುರಕ್ಷ ಎಂಬುವವರಿಗೆ ಅದನ್ನು ತಯಾರಿಸುವ ಮತ್ತು ಮಾರುವ ಲೈಸೆನ್ಸ್‌ನ್ನು 10 ವರ್ಷಗಳ ಕಾಲ ಕೆಳಕಂಡ ನಿಬಂಧನೆಗಳ ಆಧಾರದ ಮೇಲೆ ನೀಡಿದಳು:

a) ಸುರಕ್ಷ ಮಾರಾಟವಾದ ಪ್ರತಿ ಡೋರ್ ಕ್ಲೋಸರ್‌ಗೆ ರೂ. 5 ರ ಪ್ರಕಾರ ರಾಜಧನ ಕೊಡುವುದು ಮತ್ತು ಕನಿಷ್ಠ ಬಾಡಿಗೆ ವಾರ್ಷಿಕ ರೂ. 2,500.

b) ಸುರಕ್ಷವು ಕೊರತೆ ಉತ್ಪನ್ನವನ್ನು ಮುಂದಿನ 2 ವರ್ಷಗಳಲ್ಲಿ ಹೆಚ್ಚುವರಿ ರಾಜಧನದಿಂದ ಹೊಂದಾಣಿಕೆ ಮಾಡಬಹುದು.



c) ಎರಡನೇ ವರ್ಷದಿಂದ ಕನಿಷ್ಠ ಬಾಡಿಗೆಯನ್ನು ರೂ. 2,500 ರ ಬದಲಿಗೆ ರೂ. 2,000 ರ ಪ್ರಕಾರ ನೀಡುವುದು. ಬೇರೆ ಯಾವುದೇ ನಿಬಂಧನೆ ಬದಲಿಸಿಲ್ಲ. ಬೇರೆ ವಿವರಗಳು:

ವರ್ಷ ಮಾರಾಟ (ಪ್ರಮಾಣ) (units)

2013	100
2014	200
2015	300
2016	500

ಸುರಕ್ಷ ಮತ್ತು ಕಂಪನಿಯ ಪುಸ್ತಕದಲ್ಲಿ ಕನಿಷ್ಠ ಬಾಡಿಗೆಯ ಖಾತೆಯ ಜೊತೆ ಅವಶ್ಯಕ ಖಾತೆಗಳನ್ನು ತಯಾರಿಸಿ.

9. ಶ್ರೀ ರಿದನ್‌ಷ್ ಸಾಮಾನ್ಯ ವ್ಯಾಪಾರಿಯು, ತನ್ನ ವ್ಯಾಪಾರದ ಲೆಕ್ಕಗಳನ್ನು ಸರಿಯಾಗಿ ನಿರ್ವಹಿಸಿಲ್ಲ. ಆದರೆ ಅವರ ಪುಸ್ತಕದಲ್ಲಿ ಮಾರ್ಚ್ 31, 2016 ಕ್ಕೆ ಈ ಕೆಳಕಂಡ ಮಾಹಿತಿಯು ಲಭ್ಯವಿರುತ್ತದೆ.

ಆಸ್ತಿ ಮತ್ತು ಜವಾಬ್ದಾರಿಗಳು

ಸಮತೋಲನ

	1-4-2015	31-3-2016
	₹	₹
ಸ್ಥಾವರಗಳು ಮತ್ತು ಯಂತ್ರಗಳು	63,000	63,000
ದಾಸ್ತಾನು	28,000	24,500
ಸಾಲಗಾರರು	7,000	10,500
ಧನಗಳು	17,500	16,310
ಬ್ಯಾಂಕ್ ಖಾತೆಯ ಶಿಲ್ಕು	14,000	16,110
ಮಾರ್ಚ್ 31, 2016 ಕ್ಕೆ ನಗದು ವ್ಯವಹಾರಗಳು:		
ವಿವರಗಳು	ರೂ.ಗಳಲ್ಲಿ	
ಕೂಲಿ ಪಾವತಿ	21,000	
ಇತರೆ ಖರ್ಚುಗಳು	8,250	
ಜಾಹೀರಾತು ವೆಚ್ಚ	3,920	
ಬಾಡಿಗೆ ಪಾವತಿ	8,750	
ಕೊಳ್ಳಿಕೆ ಖರ್ಚುಗಳು	8,610	
ಋಣಿಗಳಿಂದ ಪಡೆದ ನಗದು	2,88,750	
ಧನಿಗಳಿಗೆ ಕೊಟ್ಟ ನಗದು	2,25,190	
ಸ್ವಂತ ಬಳಕೆಗೆ	10,920	

2,730 ರೂ.ಗಳ ಮೌಲ್ಯದ ಸರಕುಗಳನ್ನು ಶ್ರೀ ರಿದನ್‌ಷ್ ಸ್ವಂತಕ್ಕೆ ತಮ್ಮ ವ್ಯಾಪಾರದ ಸರಕುಗಳನ್ನು ಬಳಸಿಕೊಂಡಿದ್ದರು. ಖರೀದಿ ವಾಪಸಾತಿ ಹಾಗೂ ಮಾರಾಟ ವಾಪಸಾತಿ ಕ್ರಮವಾಗಿ ರೂ. 7,000 ಮತ್ತು ರೂ. 3,500. ಸ್ಥಾವರ ಮತ್ತು ಯಂತ್ರಗಳ ಮೇಲೆ ಶೇಕಡ 5 ರಷ್ಟು ಸವಕಳಿ.

ಮಾರ್ಚ್ 31, 2016 ಕ್ಕೆ ವ್ಯಾಪಾರ ಮತ್ತು ಲಾಭ ಮತ್ತು ನಷ್ಟ ಖಾತೆ ಹಾಗೂ ಆಸ್ತಿ ಜವಾಬ್ದಾರಿ ಪಟ್ಟಿಯನ್ನು ತಯಾರಿಸಿರಿ.



10. ರಾಮ್ ಮತ್ತು ಪ್ರೇಮ್ ಲಾಭನಷ್ಟಗಳನ್ನು 2 : 1 ರ ಪ್ರಮಾಣದಲ್ಲಿ ಹಂಚಿಕೊಳ್ಳುವ ಪಾಲುದಾರರು ಮತ್ತು ಇವರ ಆಸ್ತಿ ಜವಾಬ್ದಾರಿ ಪಟ್ಟಿ 31-3-2017 ರಲ್ಲಿ ಈ ರೀತಿ ಇದೆ:

ಜವಾಬ್ದಾರಿಗಳು	ರೂ.	ಆಸ್ತಿಗಳು	ರೂ.
ಧನಿಗಳು	40,000	ನಗದು ಕೈಯಲ್ಲಿ	300
ಕೊಡಬೇಕಾದ ಹುಂಡಿಗಳು	10,000	ಬರಬೇಕಾದ ಹುಂಡಿ	5,000
ರಾಮ್‌ರವರ ಸಾಲ	20,000	ಋಣಿಗಳು	60,000
ರಾಮ್‌ರವರ ಬಂಡವಾಳ	30,000	ಮೀಸಲಾತಿ ಕಡಿತ	3,000
ಪ್ರೇಮ್‌ರವರ ಬಂಡವಾಳ	20,000	ದಾಸ್ತಾನು	43,700
ಮೀಸಲು ನಿಧಿ	6,000	ಯಂತ್ರೋಪಕರಣ	20,000
	1,26,000		1,26,000

ಇವರು ತಮ್ಮ ವ್ಯಾಪಾರ ಸಂಸ್ಥೆಯನ್ನು ಒಂದು ನಿಯಮಿತ ಕಂಪನಿಗೆ ಮಾರಲು ಒಪ್ಪಿಗೆ ನೀಡಿದರು. ಕಂಪನಿಯವರು ಆಸ್ತಿ ಮತ್ತು ಜವಾಬ್ದಾರಿಗಳನ್ನು ಈ ಕೆಳಕಂಡಂತೆ ತೆಗೆದುಕೊಳ್ಳಲು ಒಪ್ಪಿದರು. ಯಂತ್ರೋಪಕರಣಗಳು ರೂ. 16,000, ಸರಕುಗಳು ರೂ. 35,000, ಋಣಿಗಳು ರೂ. 50,700, ಬರಬೇಕಾದ ಹುಂಡಿಗಳು ರೂ. 5,000 ಮತ್ತು ಸುನಾಮ ರೂ. 6,000. ಕಂಪನಿಯವರು ಧನಿಗಳನ್ನು 38,000 ರೂ.ಗಳಿಗೆ ತೆಗೆದುಕೊಳ್ಳಲು ಒಪ್ಪಿದರು. ಕೊಡಬೇಕಾದ ಹುಂಡಿಗಳು ರೂ. 10,000 ಕ್ಕೆ, ವಿಸರ್ಜನೆಯ ವೆಚ್ಚ ರೂ. 300. ಪಾಲುದಾರರು 40,000 ರೂ.ಗಳಷ್ಟು ಕೊಳ್ಳುವಿಕೆ ಪರಿಹಾರವನ್ನು ರೂ. 10 ಬೆಲೆಯ ಪೂರ್ತಿ ಸಂದಾಯವಾದ ಸಾಮಾನ್ಯ ಶೇರುಗಳಲ್ಲಿಯೂ ಉಳಿದ ಪರಿಹಾರವನ್ನು ನಗದು ರೂಪದಲ್ಲಿಯೂ ಪಡೆದರು. ಶೇರುಗಳನ್ನು ಪಾಲುದಾರರಿಗೆ ಅವರ ಮೂಲ ಬಂಡವಾಳದ ಪ್ರಮಾಣದಲ್ಲಿ ಹಂಚಿರಿ.

ಪಾಲುದಾರರಿಗೆ ಸಂಸ್ಥೆಯ ಪುಸ್ತಕದಲ್ಲಿ ಅಗತ್ಯವಾದ ಎಲ್ಲಾ ಖಾತೆಗಳನ್ನು ತಯಾರಿಸಿ.

11. a) ಪ್ರದೀಕ್ಷ ಎಂಬುವವರ ಪುಸ್ತಕಗಳಿಂದ ಶೇಖರಿಸಿದ ಈ ಕೆಳಗಿನ ವಿವರಗಳಿಂದ, ನೀವು ಪ್ರಾರಂಭಿಕ ಸರಕನ್ನು ಕಂಡುಹಿಡಿಯಿರಿ:

	ರೂ.
ವರ್ಷದಾಂತ್ಯಕ್ಕೆ ಮಾಡಿದ ಖರೀದಿಗಳು	22,000
ವರ್ಷದಾಂತ್ಯಕ್ಕೆ ಮಾಡಿದ ಮಾರಾಟಗಳು	33,000
ಅಂತಿಮ ಸರಕು	2,000
ಕೂಲಿ, ಸಾಗಾಣಿಕೆ ವೆಚ್ಚ	500
ನೇರವಲ್ಲದ ಖರ್ಚುಗಳು	700
ಸ್ಥೂಲ ಲಾಭ ಅನುಪಾತ ಮೂಲ ಬೆಲೆಯ ಮೇಲೆ	ಶೇ. 50
ಒಳಬಂದ ಸರಕು	3,000
ಹೊರ ಹೋದ ಸರಕು	2,000

- b) ಬಾಡಿಗೆ ಕೊಳ್ಳುವಿಕೆ ಪದ್ಧತಿಯ ಪ್ರತಿ ಕಂತಿನಲ್ಲಿ ಇರುವ ಬಡ್ಡಿಯ ಮೊತ್ತವನ್ನು ಕಂಡುಹಿಡಿಯಿರಿ.

ನಗದು ಬೆಲೆ ರೂ. 1,50,000, ಮುಂಗಡ ಪಾವತಿ ರೂ. 45,000, 3 ವಾರ್ಷಿಕ ಕಂತುಗಳಾದ ರೂ. 60,000, ರೂ. 45,000 ಮತ್ತು ರೂ. 30,000 ಕ್ರಮವಾಗಿ ಪ್ರತಿ ವರ್ಷದ ಕೊನೆಯಲ್ಲಿ ಪಾವತಿಸಲಾಗುವುದು.



560

I Semester B.C.L.S./B.Com./B.C.S.P/B.C.T.T. Examination, December 2018
(Semester Scheme) (CBCS)
COMMERCE
Financial Accounting

Time : 3 Hours

Max. Marks : 70

Instruction : Answers should be written **completely** either in **English** or in **Kannada**.

SECTION – A

1. Answer **any five** sub questions. **Each** sub question carries **2** marks. (5×2=10)
- What do you mean by purchase consideration ?
 - What is royalty ?
 - What do you mean by Accounting Standards ?
 - Give the meaning of hire purchase system.
 - Give any two reasons for conversion of a firm into a limited company.
 - What do you mean by shortworkings ?
 - Mention any 2 objectives of Financial Accounting.

SECTION – B

Answer **any three** questions. **Each** question carries **6** marks. (3×6=18)

2. Explain any 4 accounting concepts.

3. Prepare an analytical table of Royalty from the following details :

Minimum rent – ₹ 25,000 p.a.

Royalty – ₹ 2 per ton of ore raised

Shortworkings are recoverable during the first 3 years of the lease only.

The output for the first 4 years is as follows :

1st year – 3,000 tons; 2nd year – 10,000 tons; 3rd year – 30,000 tons and
4th year – 35,000 tons

P.T.O.



4. From the following details, calculate purchase consideration and show the journal entries in the books of purchasing company.

The purchasing company has agreed to issue 8,000 equity shares of ₹ 10 each at par, 500, 8% preference shares of ₹ 100 each @ 10% premium, 1,000 debentures of ₹ 50 each @ 10% discount and pay cash equal to 10% of purchase consideration.

5. From the following information you are required to determine the amount of total sales :

Opening stock	₹ 80,000
Purchases	₹ 4,00,000
Closing stock	₹ 70,000
Rate of gross profit on sales	20%

6. Ms. Veena purchases a motor car on hire purchase system. Calculate cash price of the motor car from the following :

Down payment	₹ 20,000;
1 st Instalment	₹ 28,000;
2 nd Instalment	₹ 36,000;
3 rd Instalment	₹ 33,000;

Rate of Interest – 10% p.a.

SECTION – C

Answer **any three** questions. **Each** question carries **14** marks. **(3×14=42)**

7. On 1st January, 2014, Mr. Jayanth purchased a washing machine from Royal Enterprises on hire purchase basis. The cash price of the machine was ₹ 60,000, payable ₹ 12,000 on signing the agreement and the balance in 4 annual instalments of ₹ 12,000 plus interest @ 15% p.a. payable on 31st December each year. Jayanth writes off depreciation @ 10% p.a. on diminishing balance method. Show the necessary Ledger A/cs in the books of Jayanth.



8. X Co. Ltd. took a lease from a landlord for a period of 20 years from 1-1-2010 on a Royalty of ₹ 2 per ton of coal raised with a minimum rent of ₹ 20,000 and power to recoup shortworkings during the first four years of the lease. The annual output was as follows :

Year	Tons
2010	5,000
2011	8,000
2012	10,000
2013	15,000
2014	20,000

Prepare Minimum Rent A/c, Royalty A/c, Shortworkings A/c and Landlord A/c.

9. A, B and C were in partnership sharing profits and losses in the ratio of 4 : 3 : 1 respectively. On 31st March, 2018, they agreed to sell their business to a limited company. Their position on that date was as follows :

Balance Sheet

Liabilities	Amount	Assets	Amount
Creditors	16,000	Land and Buildings	36,000
Loan from Bank	8,000	Furniture	24,000
Capital A/c		Debtors	30,000
A	40,000	Stock	26,000
B	30,000	Cash	4,000
C	26,000		
	1,20,000		1,20,000

The company took the following assets at the valuation shown below :

Land and Buildings – ₹ 44,000; Furniture – ₹ 22,000; Debtors – ₹ 28,000; Stock – ₹ 24,000 and Goodwill – ₹ 8,000.

The company also agreed to pay creditors which was agreed at ₹ 15,400.

The company paid 3,300 equity shares of ₹ 10 each and the balance in cash. The expenses amounted to ₹ 1,000. Prepare the necessary ledger accounts in the books of the firm.



10. Mr. Das keeps his books by single entry system. From the following data, prepare Trading and P & L A/c for the year ending 31st March, 2018 together with Balance Sheet as on that date :

a) Cash book analysis shows the following :

Salaries – ₹ 17,000; Business expenses – ₹ 15,600; Interest charges – ₹ 400; Drawings – ₹ 4,000; Payment to creditors – ₹ 30,000; Cash sales – ₹ 30,000; Receipts from debtors – ₹ 50,000; Balance at bank on 31-3-2018 – ₹ 5,000.

b) Further details available are :

Particulars	1-4-2017	31-3-2018
	₹	₹
Stock	18,000	20,440
Creditors	16,000	11,000
Debtors	44,000	60,000
Furniture	2,000	2,000
Machinery	30,000	30,000

c) Provide interest on opening capital @ 5%; provide ₹ 3,000 for doubtful debts and 5% depreciation on all fixed assets.

11. a) Calculate interest included in each instalment. Cash price – ₹ 60,000; down payment – ₹ 18,000 three annual instalments of ₹ 24,000, ₹ 18,000 and ₹ 12,000 respectively payable at the end of each year.

b) Ascertain credit sales from the following :

	₹
Opening debtors	80,500
Cash received from debtors	6,23,500
B/R received	24,000
Sales returns	8,000
Bad debts	6,800
B/R dishonoured	3,000
Discount allowed	2,000
B/R discounted with bank	4,500



ಕನ್ನಡ ಆವೃತ್ತಿ

ವಿಭಾಗ - ಎ

1. ಯಾವುದಾದರೂ 5 ಉಪ ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪಪ್ರಶ್ನೆಗೆ 2 ಅಂಕಗಳು. (5×2=10)
- ಖರೀದಿ ಬೆಲೆಯೆಂದರೇನು ?
 - ರಾಜಧನ ಎಂದರೇನು ?
 - ಲೆಕ್ಕಶಾಸ್ತ್ರ ಪ್ರಮಾಣಕ ಎಂದರೇನು ?
 - ಬಾಡಿಗೆಗೆ ಕೊಂಡುಕೊಳ್ಳುವ ಪದ್ಧತಿಯ ಅರ್ಥವಿವರಣೆ ಕೊಡಿ.
 - ಒಂದು ಪಾಲುದಾರಿಕೆ ಸಂಸ್ಥೆಯನ್ನು ನಿಯಮಿತ ಕಂಪನಿಯಾಗಿ ಪರಿವರ್ತಿಸುವ ಯಾವುದಾದರೂ ಎರಡು ಕಾರಣಗಳನ್ನು ತಿಳಿಸಿ.
 - ಕಡಿಮೆ ಉತ್ಪನ್ನ ಎಂದರೇನು ?
 - ಆರ್ಥಿಕ ಲೆಕ್ಕಶಾಸ್ತ್ರದ ಯಾವುದಾದರೂ ಎರಡು ಉದ್ದೇಶಗಳನ್ನು ತಿಳಿಸಿ.

ವಿಭಾಗ - ಬಿ

- ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 6 ಅಂಕಗಳು. (3×6=18)
2. ಯಾವುದಾದರೂ ನಾಲ್ಕು ಲೆಕ್ಕಶಾಸ್ತ್ರದ ಭಾವನೆಗಳನ್ನು ವಿವರಿಸಿ.
3. ಕೆಳಗಿನ ವಿವರಗಳಿಂದ ರಾಜಧನ ವಿಶ್ಲೇಷಣ ಪಟ್ಟಿಯನ್ನು ತಯಾರಿಸಿ :
- ಕನಿಷ್ಠ ಬಾಡಿಗೆ ವಾರ್ಷಿಕ - ರೂ. 25,000
 ಪ್ರತಿ ಟನ್ ಅದಿರಿಗೆ ರಾಜಧನ ರೂ. 2 ರಂತೆ
 ಭೋಗ್ಯದ ಮೊದಲು ಮೂರು ವರ್ಷಗಳಲ್ಲೇ ರಾಜಧನ ಕೊರತೆಯನ್ನು ಹಿಂಪಡೆಯಬಹುದು. ಮೊದಲ ನಾಲ್ಕು ವರ್ಷಗಳ ಉತ್ಪನ್ನ ಈ ಕೆಳಕಂಡಂತಿದೆ.
- ವರ್ಷ 3,000 ಟನ್ ಗಳು
 - ವರ್ಷ 10,000 ಟನ್ ಗಳು
 - ವರ್ಷ 30,000 ಟನ್ ಗಳು
 - ವರ್ಷ 35,000 ಟನ್ ಗಳು.
4. ಕೆಳಕಂಡ ವಿವರಗಳಿಂದ ಖರೀದಿ ಬೆಲೆಯನ್ನು ಕಂಡುಹಿಡಿದು, ಕಂಡುಕೊಳ್ಳುವ ಕಂಪನಿಯ ಪುಸ್ತಕದಲ್ಲಿ ರೋಜು ದಾಖಲೆಗಳನ್ನು ತೋರಿಸಿ. ಖರೀದಿ ಕಂಪನಿಯು ರೂ. 10 ಬೆಲೆಯ 8,000 ಸಾಮಾನ್ಯ ಶೇರುಗಳನ್ನು ಮುಖ ಬೆಲೆಯಲ್ಲಿ, 500 ಶೇ. 8 ರ ಪ್ರಥಮ ಹಕ್ಕಿನ ಶೇರುಗಳನ್ನು (ಮುಖಬೆಲೆ ರೂ. 100) ಶೇ. 10 ರ ಹೆಚ್ಚುವರಿ ದರದಲ್ಲಿ, ರೂ. 50 ಮುಖಬೆಲೆಯ 1,000 ಸಾಲಪತ್ರಗಳನ್ನು ಶೇ. 10 ರ ರಿಯಾಯಿತಿ ದರದಲ್ಲಿ ಮತ್ತು ಒಟ್ಟು ಖರೀದಿ ಬೆಲೆಯ ಶೇ. 10 ರಷ್ಟನ್ನು ನಗದು ರೂಪದಲ್ಲಿ ನೀಡಲು ಒಪ್ಪಿದೆ.



5. ಕೊಟ್ಟಿರುವ ಮಾಹಿತಿಯಿಂದ ಒಟ್ಟು ಮಾರಾಟ ಮೊತ್ತವನ್ನು ನಿರ್ಧರಿಸಿ :

ಆರಂಭಿಕ ಸರಕುಗಳು ₹ 80,000

ಖರೀದಿಗಳು ₹ 4,00,000

ಅಂತಿಮ ಸರಕುಗಳು ₹ 70,000

ಮಾರಾಟದ ಮೇಲಿನ ಸ್ಥೂಲ ಲಾಭ ದರ ಶೇ. 20

6. ಶ್ರೀಮತಿ ವೀಣಾ ಮೋಟಾರು ಕಾರನ್ನು ಬಾಡಿಗೆ ಕೊಳ್ಳುವಿಕೆಯ ಪದ್ಧತಿಯಲ್ಲಿ ಖರೀದಿಸಿದಳು. ಈ ಕೆಳಗಿನ ವಿವರಗಳಿಂದ ಆ ಕಾರಿನ ನಗದು ಬೆಲೆಯನ್ನು ಕಂಡುಹಿಡಿಯಿರಿ.

ಮುಂಗಡ ಹಣ ರೂ. 20,000; ಮೊದಲ ಕಂತು ರೂ. 28,000; ಎರಡನೇ ಕಂತು ರೂ. 36,000;

ಮೂರನೇ ಕಂತು ರೂ. 33,000; ಬಡ್ಡಿ ದರ ವಾರ್ಷಿಕ ಶೇ. 10.

ವಿಭಾಗ - ಸಿ

ಈ ಕೆಳಗಿನ ಪ್ರಶ್ನೆಗಳಲ್ಲಿ ಯಾವುದಾದರೂ ಮೂರಕ್ಕೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಹದಿನಾಲ್ಕು ಅಂಕಗಳು. (3×14=42)

7. 1-1-2014 ರಂದು ಶ್ರೀ ಜಯಂತ್ ಒಂದು ಬಟ್ಟೆ ಒಗೆಯುವ ಯಂತ್ರವನ್ನು ರಾಯಲ್ ಎಂಟರ್‌ಪ್ರೈಸಸ್ ರವರಿಂದ ಬಾಡಿಗೆ ಖರೀದಿ ಪದ್ಧತಿಯಲ್ಲಿ ಖರೀದಿಸಿದ್ದಾರೆ. ಯಂತ್ರದ ನಗದು ಬೆಲೆ ರೂ. 60,000 ವನ್ನು ಕರಾರು ಪತ್ರಕ್ಕೆ ಸಹಿ ಹಾಕುವಾಗ ರೂ. 12,000 ಮತ್ತು ಉಳಿಕೆ ಮೊತ್ತವನ್ನು 4 ವಾರ್ಷಿಕ ಕಂತುಗಳಲ್ಲಿ ರೂ. 12,000 + ಶೇ. 15 ರಂತೆ ವರ್ಷಕ್ಕೆ ಬಡ್ಡಿ ಸೇರಿಸಿ ಪ್ರತಿವರ್ಷ ಡಿಸೆಂಬರ್ 31ಕ್ಕೆ ಪಾವತಿಸಬೇಕಿದೆ. ಶ್ರೀ ಜಯಂತ್ ಶೇ. 10 ರಷ್ಟು ಸವಕಳಿಯನ್ನು ಇಳುವರಿ ಬೆಲೆಯ ಆಧಾರದಲ್ಲಿ ಬರೆಯಲು ನಿರ್ಧರಿಸಿದ್ದಾರೆ. ಶ್ರೀ ಜಯಂತ್ ಅವರ ಪುಸ್ತಕದಲ್ಲಿ ಸೂಕ್ತ ಖಾತೆಗಳನ್ನು ತಯಾರಿಸಿ.

8. X ಕಂ. ಲಿ. ಭೂ ಮಾಲಿಕನಿಂದ ಒಂದು ಗುತ್ತಿಗೆಯನ್ನು 20 ವರ್ಷಗಳಿಗೆ 1-1-2010 ರಿಂದ, ಟನ್ ಗೆ ರೂ. 2 ರಂತೆ ರಾಜಧನವನ್ನು ಕನಿಷ್ಠ ಬಾಡಿಗೆ ರೂ. 20,000 ಮತ್ತು ಕಡಿಮೆ ಉತ್ಪನ್ನಗಳನ್ನು ಹೆಚ್ಚು ಉತ್ಪನ್ನಗಳಿಂದ ಮೊದಲ ನಾಲ್ಕು ವರ್ಷದಲ್ಲಿ ಪಡೆಯಬಹುದೆಂದು ಗುತ್ತಿಗೆಗೆ ಪಡೆದಿವೆ. ವಾರ್ಷಿಕ ಉತ್ಪನ್ನಗಳು ಈ ಕೆಳಕಂಡಂತಿವೆ.

ವರ್ಷ	ಟನ್ ಗಳಲ್ಲಿ
2010	5,000
2011	8,000
2012	10,000
2013	15,000
2014	20,000

ಕನಿಷ್ಠ ಬಾಡಿಗೆ ಖಾತೆ, ರಾಜಧನ ಖಾತೆ, ಕಡಿಮೆ ಉತ್ಪನ್ನಗಳ ಖಾತೆ ಮತ್ತು ಧಣಿ ಖಾತೆಗಳನ್ನು ತಯಾರಿಸಿ.

9. A, B ಮತ್ತು C ಪಾಲುದಾರಿಕೆಯಲ್ಲಿದ್ದು, ಲಾಭ ಮತ್ತು ನಷ್ಟಗಳನ್ನು 4 : 3 : 1 ಅನುಪಾತದಲ್ಲಿ ಹಂಚಿಕೊಳ್ಳುತ್ತಿದ್ದರು. 31-3-2018 ರಂದು ಒಂದು ನಿಯಮಿತ ಕಂಪನಿಗೆ ತಮ್ಮ ವ್ಯಾಪಾರ ಸಂಸ್ಥೆಯನ್ನು ಮಾರಲು ಒಪ್ಪಿಗೆ ನೀಡಿದರು. ಅಂದಿನಿಂದ ಅವರ ಸ್ಥಿತಿ ಈ ಕೆಳಕಂಡಂತಿದೆ.

ಜವಾಬ್ದಾರಿಗಳು	ಆಸ್ತಿ ಜವಾಬ್ದಾರಿ ಪಟ್ಟಿ	
	ರೂ. ಆಸ್ತಿಗಳು	ರೂ.
ಸಾಲಿಗರು	16,000	ಭೂಮಿ ಮತ್ತು ಕಟ್ಟಡ 36,000
ಬ್ಯಾಂಕಿನಿಂದ ಸಾಲ	8,000	ಪೀಠೋಪಕರಣಗಳು 24,000
ಬಂಡವಾಳ ಖಾತೆಗಳು :		ಸಾಲಗಾರರು 30,000
A	40,000	ದಾಸ್ತಾನು 26,000
B	30,000	ನಗದು 4,000
C	26,000	
	1,20,000	1,20,000

ಕಂಪನಿಯು ಈ ಕೆಳಗೆ ತೋರಿಸಿದ ಬೆಲೆಗಳಲ್ಲಿ ಆಸ್ತಿಗಳನ್ನು ತೆಗೆದುಕೊಂಡಿದೆ :

ಭೂಮಿ ಮತ್ತು ಕಟ್ಟಡ	ರೂ. 44,000
ಪೀಠೋಪಕರಣಗಳು	ರೂ. 22,000
ಸಾಲಗಾರರು	ರೂ. 28,000
ದಾಸ್ತಾನು	ರೂ. 24,000
ಕೀರ್ತಿ ಮೌಲ್ಯ	ರೂ. 8,000

ರೂ. 15,400 ರನ್ನು ಸಾಲಿಗರಿಗೆ ಪಾವತಿಸಲು ಸಹಾ ಒಪ್ಪಿದೆ. ಕಂಪನಿಯು ರೂ. 10 ರ 3,300 ಷೇರುಗಳನ್ನು ನೀಡಿದ್ದು ಉಳಿಕೆ ಮೊತ್ತವನ್ನು ನಗದಿನ ರೂಪದಲ್ಲಿ ಪಾವತಿಸಿದೆ. ವೆಚ್ಚಗಳ ಮೊತ್ತ ರೂ. 1,000 ಸಂಸ್ಥೆಯ ಪುಸ್ತಕದಲ್ಲಿ ಸೂಕ್ತ ಖಾತೆಗಳನ್ನು ತಯಾರಿಸಿ.

10. ಶ್ರೀ ದಾಸ್ ಅವರು ತಮ್ಮ ಪುಸ್ತಕಗಳನ್ನು ಏಕ ನಮೂದು ಪ್ರಕಾರ ಇಟ್ಟಿರುತ್ತಾರೆ. ಈ ಕೆಳಗೆ ಕೊಟ್ಟಿರುವ ವಿವರಗಳಿಂದ 31-3-2018 ಕ್ಕೆ ಅಂತ್ಯವಾಗುವಂತೆ ವ್ಯಾಪಾರ ಖಾತೆ, ಲಾಭ ನಷ್ಟ ಖಾತೆಗಳನ್ನು ಅದರ ಜೊತೆಗೆ ಆಸ್ತಿ ಜವಾಬ್ದಾರಿ ಪಟ್ಟಿಯನ್ನು ತಯಾರಿಸಿ.

a) ಅದರ ನಗದು ಪುಸ್ತಕವನ್ನು ಪರಿಶೀಲಿಸಿದಾಗ ಈ ಕೆಳಗಿನ ಅಂಶಗಳು ಕಂಡು ಬಂದವು :

ಸಂಬಳ - ರೂ. 17,000; ವ್ಯಾಪಾರದ ಖರ್ಚು - ರೂ. 15,600; ಬಡ್ಡಿ ಕೊಟ್ಟಿದ್ದು - ರೂ. 400; ಸ್ವಂತ ಖರ್ಚು - ರೂ. 4,000; ಧನಿಗಳಿಗೆ ಕೊಟ್ಟಿದ್ದು - ರೂ. 30,000; ನಗದು ಮಾರಾಟ - ರೂ. 30,000; ಋಣಿಗಳಿಂದ ಬಂದಿದ್ದು - ರೂ. 50,000; ಬ್ಯಾಂಕಿನ ಶಿಲ್ಕು 31-3-2018 - ರೂ. 5,000.



b) ಇತರೆ ದೊರೆಯುವ ಮಾಹಿತಿಗಳು ಈ ರೀತಿ ಇವೆ.

ವಿವರಗಳು	1-4-2017	31-3-2018
	₹	₹
ದಾಸ್ತಾನು	18,000	20,440
ಧನಗಳು	16,000	11,000
ಋಣಿಗಳು	44,000	60,000
ಪೀಠೋಪಕರಣಗಳು	2,000	2,000
ಯಂತ್ರಗಳು	30,000	30,000

c) ದಾಸ್ ಅವರ ಪ್ರಾರಂಭಿಕ ಬಂಡವಾಳದ ಮೇಲೆ ಶೇ. 5 ರಂತೆ ಬಡ್ಡಿ ತೆಗೆದಿರಿಸಿ, ಋಣಿಗಳ ಮೇಲೆ ಸಂಶಯಾಸ್ಪದ ನಿಧಿಗಾಗಿ 3,000 ರೂ. ಗಳನ್ನು ತೆಗೆದಿರಿಸಿ ಮತ್ತು ಎಲ್ಲಾ ಸ್ಥಿರಾಸ್ತಿಗಳ ಮೇಲೆ ಶೇ. 5 ರಂತೆ ಸವಕಳಿಯನ್ನು ತೆಗೆಯಿರಿ.

11. a) ಪ್ರತಿ ಕಂತುವಿನಲ್ಲಿ ಸೇರಿರುವ ಬಡ್ಡಿಯನ್ನು ಕಂಡುಹಿಡಿಯಿರಿ :

ನಗದು ಬೆಲೆ ರೂ. 60,000

ಅಡಿಪಾವತಿ ರೂ. 18,000

ಪ್ರತಿ ವರ್ಷದ ಅಂತ್ಯದಲ್ಲಿ ಕೊಡಬಹುದಾದ ಮೂರು ವಾರ್ಷಿಕ ಕಂತುಗಳು ಕ್ರಮವಾಗಿ ರೂ. 24,000, ರೂ. 18,000 ಮತ್ತು ರೂ. 12,000.

b) ಈ ಕೆಳಕಂಡವುಗಳಿಂದ ಸಾಲ ಮಾರಾಟದ ಮೊತ್ತವನ್ನು ಕಂಡುಹಿಡಿಯಿರಿ.

ರೂ.

ಪ್ರಾರಂಭಿಕ ಸಾಲಗಾರರು 80,500

ಸಾಲಗಾರರಿಂದ ಬಂದ ಹಣ 6,23,500

ಪಡೆದ ಹುಂಡಿಗಳು 24,000

ಮಾರಾಟ ವಾಪಸ್ಸು 8,000

ಕರಡು ಸಾಲ 6,800

ಹುಂಡಿಗಳ ನಿರಾಕರಣೆ 3,000

ಕೊಟ್ಟ ಸೋಡಿ 2,000

ಬ್ಯಾಂಕಿನಲ್ಲಿ ಮುರಿದ ಹುಂಡಿಗಳು 4,500

Q.P. Code : 34121

**First Semester B.Com.(Regular)/BCLS/BCTT Degree Examination,
November/December 2019**

(CBCS – New Scheme)

Commerce

Paper 1.3 – FINANCIAL ACCOUNTING

Time : 3 Hours]

[Max. Marks : 70

Instructions to Candidates : Answer should be written in English.

SECTION – A

Answer any **FIVE** sub-questions from the following. Each sub-question carries **2** marks : **(5 × 2 = 10)**

1. (a) Mention any two objectives of Financial Accounting.
- (b) List out any two benefits of conversion of Single Entry System into Double Entry System.
- (c) Give any two features of a dependent branch.
- (d) Give the meaning of Hire Purchase System.
- (e) What is Inter departmental transfer?
- (f) Calculate sales :
Cost of goods sold Rs. 24,00,000, Rate of Gross Profit 20% on sales.
- (g) Why is Hire Purchase is greater than Cash Price?

SECTION – B

Answer any **THREE** questions from the following. Each question carries **5** marks : **(3 × 5 = 15)**

2. Briefly explain any five advantages of Financial Accounting.
3. Brijesh Vishwanath had the following transactions. Use accounting equation to show their effect on his Assets, Liabilities and Capital?
 - (a) Invested Rs. 15,000 in cash
 - (b) Purchased securities for cash Rs. 7,500
 - (c) Purchased a machinery for Rs. 25,50,000 : giving Rs. 50,000 in cash and the balance through loan account
 - (d) Sold securities costing Rs. 1,000 for Rs. 1,500
 - (e) Purchase an old car for Rs. 2,800 cash.

Q.P. Code : 34121

4. Calculate the closing balance of debtors from the following information :

₹	
Opening balance	10,000
Credit sales	90,000
Cash received	33,000
Cheques received	40,000
Acceptances received	15,000
Discount allowed	2,000
Acceptances dishonoured	3,000

5. Mr. Kulkarni purchases a motor car on hire purchase system. Total price of the car payable is 40,000 as down payment and thereafter the instalment of Rs. 26,000, Rs. 24,000 and Rs. 22,000 payable at the end of first, second and third year respectively. Interest is charged at 10% p.a. Calculate the Cash Price.

SECTION - C

Answer any **THREE** of the following. Each question carries **15** marks :
(3 × 15 = 45)

6. Prakruthi Traders has a branch at Mulbagal. Goods are sent from the head office at cost plus 25%. The branch also purchases goods independently from local parties for which payment is made by the branch itself out of its collections. The branch advised to deposit cash periodically into head office bank account. From the following particulars prepare Mulbagal Branch A/c in the books of head office for the period ending 31st March, 2018.

Particulars	Amount	Particulars	Amount
Balance as at		Discount allowed by	
1 st April 2017		branch to debtors	80,000
Branch petty cash	80,000	Cash received by branch	
Branch debtors	10,00,000	from debtors	50,00,000
Branch furniture	8,00,000	Branch salary and rent	
Branch stock		paid by head office	1,50,000
Goods sent by head office	9,60,000	Petty expenses paid	
Direct purchases	4,80,000	by branch manager	2,20,000
Cash sales	18,00,000	Balances as at	
Credit sales	53,00,000	31 st March, 2014	
Direct purchases	18,00,000	Branch petty cash	?

Q.P. Code : 34121

Particulars	Amount	Particulars	Amount
Returns from customers to branch	1,20,000	Branch debtors	?
Goods sent to branch at invoice price	24,00,000	Branch furniture	?
Cash sent to branch for petty expenses	1,00,000	Branch stock	
Bad debts at the branch	40,000	Goods sent by head office	7,20,000
		Direct purchases	4,80,000

Provide depreciation on branch furniture at 10% per annum.

7. From the following balances extracted from the books of Black Berry Departmental Stores, Prepare Departmental Trading and Profit and Loss Account in columnar from the year ended 31st December, 2016 :

Particulars	Debit	Credit
Opening stock on 1.1.2016 :		
Dept. I	1,20,000	
Dept. II	90,000	
Purchases and sales :		
Dept. I	1,60,000	3,00,000
Dept. II	1,40,000	2,80,000
Carriage Inwards :		
Dept. I	4,000	
Dept. II	2,000	
Machinery	36,000	
Salaries	60,000	
Rent	12,000	
Repairs to machinery	30,000	
Debtors and creditors	45,000	60,000
Capital		1,60,000
Cash in hand	12,000	
Bills receivable and Bills payable	15,000	6,000
Drawings	20,000	
Buildings	60,000	
Total	8,06,000	8,06,000

Adjustments :

- Closing stock on 31st Dec. 2016 Dept. II 1,20,000
- Salaries to be allocated in the ratio of 7 : 3
- The value of machinery in Dept. I is 20,000 and that of Dept. II 16,000
- Depreciate machinery @ 10% p.a. and building by 5% p.a.
- Area of the building is occupied by Dept. I $3/5^{\text{th}}$, Dept. II $2/5^{\text{th}}$.

Q.P. Code : 34121

8. Mr. Jayatheertha, a retailer does not keep his books of accounts, but does operate a business bank account. A summary of the bank statement for the year ended 31.03.2016 is given below :

Summary of Bank Scroll			
Receipts	Rs.	Payments	Rs.
Opening Balance	2,640.00	Cash paid to creditors	37,250.00
Cash received from		Salaries	5,500.00
debtors	48,500.00	Rent	1,800.00
Closing balance	2,210.00	General expenses	3,500.00
		Advertisement	300.00
		Drawings	5,000.00
	<u>53,350.00</u>		<u>53,350.00</u>

His Assets and Liabilities on 31.03.2015 and 31.03.2016 were as follows :

	31.03.2015	31.03.2016
	(Rs.)	(Rs.)
Fixed assets	10,400.00	10,400.00
Stock	5,240.00	6,300.00
Debtors	6,500.00	6,800.00
Rent prepaid	300.00	600.00
Creditors	4,600.00	4,700.00
Outstanding advertisement bill	100.00	150.00

Fixed assets should be depreciated at 10%

Prepare the Trading and Profit and Loss Account of Mr. Jayatheertha for the year ended 31.03.2016 and a Balance Sheet as on that date.

9. Mr. Prasanna purchased machinery from Bangalore Machinery Ltd. on 1st January 2010 on hire purchase system. The payment is to be made as follows:

Rs. 50,000 paid at the time agreement, Rs. 3,70,000 at the end of 2010, Rs. 3,40,000 at the end of 2011 Rs. 3,10,000 at the end of 2012, Rs. 2,80,000 at the end of 2013, the cash price of machinery Rs. 10,50,000, Rate of interest is 12% p.a. Prasanna charged depreciation on Machinery at 25% p.a. on diminishing balance. You are required to prepare necessary ledger accounts in the books of Mr. Prasanna.



40335

34121

Reg. No.

--	--	--	--	--	--	--	--

I Semester B.Com./B.C.L.S/B.C.T.T Degree Examination, August - 2021

COMMERCE

Financial Accounting

(CBCS New Scheme 2019-20 Onwards Regular)

Paper - 1.3

Time : 3 Hours

Maximum Marks : 70

Instructions to Candidates :

Answer should be written in English

SECTION - A

Answer any **five** sub questions from the following. Each sub question carries **two** marks.
(5×2=10)

1. a) Mention any two conventions of Accounting.
- b) What is a Domestic Branch?
- c) What is Repossession?
- d) Sales Rs. 2,00,000/- G.P Rate 25% on cost calculate cost of Goods sold.
- e) Mention any two advantages of single entry system.
- f) Mention any two differences between Hire purchase system and Normal sales.
- g) Mention any four users of Accounting.

SECTION - B

Answer any **three** sub questions. Each sub question carries **5** marks. (3×5=15)

2. On what basis the following items are divided in departmental accounts.
 - a) Carriage Inwards.
 - b) Free samples.
 - c) Discount Received
 - d) Wages
 - e) Electricity expenses.

[P.T.O.]



3. Prepare an Accounting equation from the following transactions:

- Commenced Business with cash Rs. 60,000/-
- Purchased office equipment for cash Rs. 10,000/-
- Purchased goods on credit from sathya Rs. 40,000/-
- Sold goods on credit to Ajay Rs. 18,000/-
- Paid expenses Rs. 10,000/-.

4. Calculate the opening stock:

Purchases	13,000/-
Sales	22,000/-
Closing stock	1,500/-
Wages	250/-
GP on cost	113
Returns I/W	2,000
Returns O/W	500

5. A vehicle has a cash price of Rs. 16,200 and is payable in 3 annual installments of Rs. 6000 Each. Find out interest and cash price component in each installment.

SECTION - C

Answer any three questions. Each question carries 15 marks. (3×15=45)

6. A purchased an equipment from B on 1/4/16 Whose cash price was. Rs. 8,60,000/-. Rs. 1,40,000 was payable as down payment and the balance towards cash price was payable in three equal annual installments along with an interest of 10% P.A. on the outstanding balance of cash price.

A charges depreciation @ 10% P.A. on the equipment under reducing balance method.

Prepare necessary ledger Accounts in the books of hire purchaser.

7. From The following particulars prepare Departmental Trading & Profit & Loss Account for the year ended 31/3/2020.

	M	N
Stock on 1/4/2019	34,800	29,400
Purchases	70,000	60,000
Sales	2,40,000	1,60,000
Direct exp.	16,400	5,400



(3)

34121

Rent	18,780
Salaries	6,000
Other Expenses	7,200
Lighting	4,200
Discount Allowed	4,440
Discount Received	1,300
Advertising & Publicity	7,360
Carriage Inwards	4,680

Other informations:

1. Stock on 31/3/20 : Dept M -33,480
Dept N - 24,100
 2. Transfer of goods from Dept M to Dept N at cost price was Rs. 840
 3. Rent , other expenses, lighting, salaries & carriage Inwards to be divided in the ratio of 2:1 between M & N.
 4. Discount Allowed & Received tube divided on the basis of sales & purchases respectively.
 5. Advertising & Publicity to be divided equally.
 6. Total depreciation Rs. 4,800 to be divided in the ratio of 3:2 between M&N.
8. From the incomplete information extracted from the books of Mr. Q. prepare a trading and Profit & Loss account for the year ended 31/3/20 and a balance sheet as on that date.

Assets & Liabilities	1-4-19	31-3-20
Stock	19,600	26,400
Equipment	4,000	4,000
Debtors	36,000	50,000
Creditors	12,000	9,000
Bank	10,000	?

Other Transactions:

Collections from Debtors	1,21,600
Payment to creditors	88,000
Staff Expenses	24,000
Rent, Rates & taxes	3,000
Establishment Expenses	3600
Drawings	6,000
Fresh Capital	4,000
Cash, sales	3,000
Cash purchases	12,000
Discount received	1,000
Discount Allowed	500
Bad Debts	1,000
Returns Inwards	400
Depreciation on equipment @ 15% P.A.	

[P.T.O.]



9. A business having its Head office at Dharwad, has a branch at Hubli, Goods are supplied by the head office Cost and the branch is required to sell them and remit cash daily. All the expenses are paid by the Head office except the petty cash expenses which are paid by the branch. Manager prepare Hubli Branch account in the books of the Head office.

	Rs.
Branch Stock on 1/4/19.	7,500
Branch Debtors on 1/4/19	4,500
Branch Petty Cash on 1/4/19	400
Branch Furniture on 1/4/19	2,500
Goods sent to Branch	40,000
Goods Returned by the Branch	5,000
Goods Returned by the customers of the Branch	
To Branch	200
Cash received from the branch debtors.	16,000
Cash sales at branch	2,000
Credit sales	16,000
Rebate allowed to debtors	200
Cheque sent to branch for expenses:	
Rent	1000
Salary	800
Stationery	100
Petty expenses paid by branch manager	Rs. 200/-
Branch stock on 31/3/2020	8000/-
Depn. on Branch furniture @	5% P.A.